

ಸಾಕ್ಷಿಗೆ ಪ್ರಮಾಣ ವಚನವನ್ನು ಬೋಧಿಸಿ ಪ್ರಮಾಣೀಕರಿಸಿದ ದಿ: **16.06.2022**

ಮುಂದುವರೆದ ಪಾಟೀ ಸವಾಲು: ಶ್ರೀ ಹೆಚ್ ಇ ಪಿ ವಕೀಲರಿಂದ

ಆಡಿಟರ್ ಗೋಪಾಲಕೃಷ್ಣ ರವರ ಪರಿಚಯ ನನಗೆ ಇರುತ್ತದೆ. ಜ್ಞಾನಗಂಗಾ ಸಂಸ್ಥೆಯಲ್ಲಿ ಗೋಪಾಲಕೃಷ್ಣ ರವರು 2003 ರಿಂದ ಲೆಕ್ಕ ಪರಿಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿಪಿ-13 ಆಡಿಟ್ ವರದಿಯ ಪ್ರಕಾರ ಸಂಸ್ಥೆಯ ಹಣ ದುರ್ಬಳಕೆಯಾಗಿದೆ ಎಂದು ನಿರ್ಧಾರಕ್ಕೆ ಬಂದಿರುತ್ತೇವೆ. ನಿಪಿ-13 ನ್ನು ಗೋಪಾಲಕೃಷ್ಣ ರವರು ತಯಾರಿಸಿರುತ್ತಾರೆ ಎಂದರೆ ಸರಿ. ಆಡಿಟ್ ವರದಿಯನ್ನು ನೀಡಲು ಆಯಾ ವ್ಯಯ, ಆಸ್ತಿ ಜವಬ್ದಾರಿ ತಪ್ಪಿ, ಆದಾಯ ಖರ್ಚು ಈ ಮೂರನ್ನು ತುಲನೆ ಮಾಡಿ ಆಡಿಟ್ ವರದಿಯನ್ನು ನೀಡಲಾಗುತ್ತದೆ.

ನಿಪಿ-13, 2001-2002 ರಿಂದ 2006-2007 ರವರೆಗಿನ ವರದಿಯಾಗಿರುತ್ತದೆ. ಒಂದು ಸಂಸ್ಥೆಗೆ ಸಂಬಂಧಪಟ್ಟ ಆದಾಯ, ವೋಚರ್ ಬಿಲ್ಲುಗಳು, ಲೆಕ್ಕ ಪುಸ್ತಕಗಳು, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು, ಸಿರಾಸ್ತಿ ದಾಖಲೆಗಳನ್ನು ಪರಿಶೀಲಿಸಿ ವರದಿ ನೀಡಲಾಗುತ್ತದೆ. ನಿಪಿ-13 ನ್ನು ತಯಾರು ಮಾಡುವ ಮುಂಚೆ ಗೋಪಾಲಕೃಷ್ಣ ರವರ 2001-2002 ನ್ನು ಹೊರತುಪಡಿಸಿ ಉಳಿದ ಎಲ್ಲಾ ವರ್ಷದ ಆಡಿಟ್ ರಿಪೋರ್ಟ್‌ನ್ನು ತಯಾರಿಸಿದ್ದು, ಅದರ ಆಧಾರದ ಮೇಲೆ ನಿಪಿ-13 ನ್ನು ನೀಡಿರುತ್ತಾರೆ. 6 ವರ್ಷದ ಲೆಕ್ಕ ಪರಿಶೋಧನಾ ವರದಿಯನ್ನು ವರಮಾನ ತೆರಿಗೆ ಇಲಾಖೆಯಿಂದ ಪಡೆದುಕೊಂಡಿರುತ್ತೇನೆ. ಒಂದು ಬಾರಿ ಲೆಕ್ಕ ಪರಿಶೋಧಕರು ಜಮಾ ಖರ್ಚು ವರದಿಯನ್ನು ಆಸ್ತಿ ಜವಬ್ದಾರಿ ತಪ್ಪಿಯನ್ನು ತಯಾರು ಮಾಡಿ ಅಟಿಸ್ಟ್ ಮಾಡಿದ ಕೂಡಲೆ ಆದಾಯ ತೆರಿಗೆ ಇಲಾಖೆಗೆ ನೀಡಬೇಕು ಎಂದರೆ ಸರಿ.

ಮುಂದುವರೆದ ಪಾಟೀ ಸವಾಲಿಗೆ ವಕೀಲರು ಕಾಲಾವಕಾಶ ಕೋರಿರುತ್ತಾರೆ ನೀಡಲಾಯಿತು.

(ನನ್ನ ಉಕ್ತಲೇಖನದಂತೆ ತೆರೆದ ನ್ಯಾಯಾಲಯದಲ್ಲಿ ಬೆರಳೆಚ್ಚು ಮಾಡಲಾಗಿದೆ.)

ಓದಿ ಹೇಳಿ ಕೇಳಿ ಸರಿ ಇದೆ.

ಸಹಿ/-

ಪ್ರ ದ ನ್ಯಾ ದಂ, ಕುಶಾಲನಗರ,

